




# ಪ್ರೇಮ

ದೈವಿಕ ಪರಿಮಳ



ನಾಯಕ ಕೀರ್ತಿ

# ಪ್ರೇಮ ದೈವಿಕ ಪರಿಮಳ

ಕವಿತೆಗಳು

ಸೂರ್ಯಕೀರ್ತಿ



#184, 6ನೇ ಕ್ರಾಸ್, ಇಂದಿರಾ ಬಡಾವಣೆ  
ಗುರುಪುರ, ಶಿವಮೊಗ್ಗ-577201

PREMA DAIVIKA PARIMALA  
A Collection of Poems  
written by  
Suryakeerthy, Assistant Professor  
St. Francis College, Koramangala  
Bengaluru - 560 034  
Mob: 9483165038  
Email: suryakeerthywriter@gmail.com

First Edition : 2023  
Pages : 64  
Size : 1/8 demy  
Paper : 70 GSM, N.S. Maplitho  
Price : **Rs. 100/-**  
Copyright : Author  
Copies : 1000  
ISBN : 978-93-57803-80-9  
Cover page : Madan C. P.  
Book Design : Harish K. R.

*Published by*  
MINCHULLI PUBLICATIONS  
#184, 6th Cross  
Indira Badavane, Gurupura  
Shivamogga - 577201  
Email: minchullipublications@gmail.com

*Printed by*  
Regal Prints  
Bengaluru

## ಅರ್ಪಣೆ

ಎಲ್ಲವನ್ನೂ ಕಳೆದುಕೊಂಡ  
ನನಗೆ ಪ್ರೀತಿಯ ಬೊಗಸೆಯಲ್ಲಿ  
ಸಾಕಿ, ಓದಿಸಿದ ನನ್ನ  
ಅಪ್ಪಾಜಿಯವರಾದ  
ಡಾ. ನಾಗರಾಜು ಎಸ್. ಅವರಿಗೆ



## ಸೂರ್ಯಕೀರ್ತಿ

ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ, ಹಿಂದಿ, ತುರ್ಕಿ, ಇಂಗ್ಲೀಷ್, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಜನಿಸಿದವರು, ಗ್ರಾಮೀಣ ಬದುಕಿನ ವಿಸ್ತಾರಗಳು ಇವರ ಬರಹದ ಮೂಲಕ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು, ಕನ್ನಡ ರತ್ನ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಸೂರ್ಯಕೀರ್ತಿ ಅವರು ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ.ಯನ್ನು ಆಸಕ್ತಿಯಿಂದ ಅಧ್ಯಯನ ಮಾಡಿ, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಈಗ ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ, ಬೆಂಗಳೂರು ಇಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಕೇಂದ್ರ ಸಾಹಿತ್ಯ ಪರಿಷತ್ತು ನಡೆಸುವ 'ಶಾಸನಶಾಸ್ತ್ರ'ದಲ್ಲಿ ಡಿಪ್ಲೋಮಾ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನ ನಡೆಸುವ 'ಹಳಗನ್ನಡ ಮತ್ತು ಶಾಸನಶಾಸ್ತ್ರ'ದಲ್ಲಿ ಡಿಪ್ಲೋಮಾ ಅಧ್ಯಯನ ಮಾಡಿದ್ದಾರೆ.

ಇವರ ಕವಿತೆಗಳನ್ನು ಫೇಸ್‌ಬುಕ್‌ನಲ್ಲಿ ಓದಿದಂತ ಡಾ. ಟ್ವಿಮಿನ್ ಇಶನ್ ಅವರು ಚೈನೀಸ್ ಭಾಷೆಗೆ ಅನುವಾದಿಸಿದ್ದಾರೆ ಹಾಗೂ ತೈವಾನ್ ಮತ್ತು ಚೀನಾ ಸಾಹಿತ್ಯ ಆಸಕ್ತರು ಓದಿರುವುದು ಹೆಮ್ಮೆಯ ಸಂಗತಿಯಾಗಿದೆ. ಬೆಂಗಾಲಿ ಭಾಷೆಗೆ ಸೂರಜ್ ಅವರು ಅನುವಾದಿಸಿದ್ದಾರೆ. ಹಿಂದಿಗೆ ಡಾ. ರಾಜೇಂದ್ರ ಪರದೇಸಿ

ಅವರು ಅನುವಾದಿಸಿ 'ಹಿಂದಿ ಕವಿತಾ ಕೆ ಸಾತ್ ಸ್ವರ್' ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವರು ೨೦೨೨ರಲ್ಲಿ ನಡೆದ ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಚೀನಾದ ಗಾಲಾ ವಸಂತ ಕಾವ್ಯ ಹಬ್ಬ ೨೦೨೨ರಲ್ಲಿ ಸೂರ್ಯಕೀರ್ತಿಯವರು ಭಾಗಿಯಾಗಿದ್ದಾರೆ ಮತ್ತು ಚೈನೀಸ್ ಸ್ಟಿಂಗ್ ಫೆಸ್ಟಿವಲ್ ಗಾಲಾ ಆಫ್ ಪೋಯಟ್ರಿ ೨೦೨೨, ಈ ಕಾರ್ಯಕ್ರಮದಲ್ಲಿ ಕೊಡ ಮಾಡುವ 'ಅಂತರರಾಷ್ಟ್ರೀಯ ಕವಿ' ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದ 'ಸಂಗಂ ಸಾಹಿತ್ಯ ಪುರಸ್ಕಾರ'ಕ್ಕೆ ಹಾಗೂ 'ಸು ರಂ ಎಕ್ಯುಂಡಿ ಕಾವ್ಯ ಪ್ರಶಸ್ತಿಗೆ' ಇವರ 'ಮೀನು ಕುಡಿದ ಕಡಲು' ಪುಸ್ತಕ ಕೊನೆಯ ಹಂತಕ್ಕೆ ಆಯ್ಕೆಯಾಗಿದೆ. ತುಮಕೂರಿನ ರಾಜ್ಯ ಮಟ್ಟದ ಕವಿತೆ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ೨೦೧೭ನೇ ಸಾಲಿನಲ್ಲಿ ಕರ್ನಾಟಕ ಸರಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ 'ಚೈತ್ರಾಕ್ಷಿ' ಎಂಬ ಕವಿತಾ ಸಂಕಲನ ಧನ ಸಹಾಯ ಪಡೆದು ಕೊಂಡು ಲೋಕಾರ್ಪಣೆಯಾಗಿದೆ. ಈ ಪುಸ್ತಕವು ೨೦೧೮ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 'ಸುಮನ್ ಸೋಮಶೇಖರ ಸೋಮವಾರ ಪೇಟೆ' ದತ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇವರ 'ಮೀನು ಕುಡಿದ ಕಡಲು' ಹಸ್ತಪ್ರತಿಯು 'ಅಲ್ಲಮ ಕಾವ್ಯ ಪುರಸ್ಕಾರ' ಪಡೆದುಕೊಂಡಿದೆ. ಹಾಗೆ ಉತ್ತರ ಪ್ರದೇಶದಲ್ಲಿ ನೀಡುವ 'ತಥಾಗತ ಸೃಜನ್ ಸಮ್ಮಾನ' ಪ್ರಶಸ್ತಿ ಮುಂತಾದ ಪುರಸ್ಕಾರಗಳನ್ನು ಇವರು ಪಡೆದುಕೊಂಡಿದ್ದಾರೆ.

ಇವರ ಕವಿತೆಯು ಕನ್ನಡ ಸಾಹಿತ್ಯ ಅಕಾಡೆಮಿ ಸಂಗ್ರಹಿಸುವ ಕವಿತಾ ಸಂಕಲನ-೨೨ ಸಂಪಾದಿತ ಕೃತಿಗೆ ಆಯ್ಕೆಯಾಗಿದೆ. ಕಾಜಾಣ ಕಾವ್ಯ ಕಮ್ಮಟ, ಎಚ್.ಎ.ಎಲ್ ಕಾವ್ಯ ಸಂಭ್ರಮ, ವಿಜಯ ಕರ್ನಾಟಕ ಪತ್ರಿಕೆಯ ವಸಂತ ಕಾವ್ಯ ಸಂಭ್ರಮ, ಪ್ರಜಾವಾಣಿ ಪತ್ರಿಕೆಯ ಕವಿಗೋಷ್ಠಿ, ಅಹೋರಾತ್ರಿ ನಡೆಯುವ ಕಾಡುವ ಕಿರಂ, ಬಹುತ್ವ ಭಾರತ, ಕಾವ್ಯ ಸಂಜೆ ಇತ್ಯಾದಿ ಕಾವ್ಯ ಹಬ್ಬಗಳಲ್ಲಿ ಕವಿಯಾಗಿ ಭಾಗವಹಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಮೂರು ಮತ್ತು ನಾಲ್ಕನೆಯ ಸೆಮಿಸ್ಟರ್ BVA & BFA ಪಠ್ಯ ಪುಸ್ತಕದ ಸಂಪಾದಕರಾಗಿ, ಕನ್ನಡ ಸ್ಪರ್ಧಾ ಕೌಶಲ, ಪದವಿ ನಾಲ್ಕನೆಯ ಸೆಮಿಸ್ಟರ್ ಕನ್ನಡ ಮುಕ್ತ ಆಯ್ಕೆ ಪತ್ರಿಕೆ ೯ ಪಠ್ಯ ಪುಸ್ತಕಕ್ಕೆ ಲೇಖಕರು ಹಾಗೂ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ನಿರ್ದೇಶನದ ಮೂರು ನಾಟಕಗಳು ಜಲಗಾರ, ಹೆಣದ ಬಟ್ಟೆ ಮತ್ತು ಅನಿಮಲ್ ದ ಫಾರ್ಮ್ ರಂಗರೂಪ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಇವರು ಅಂತರರಾಷ್ಟ್ರೀಯ,

ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪಾಕಶಾಸ್ತ್ರ, ಸಂಸ್ಕೃತ ಕಾವ್ಯಗಳ ಓದು, ಬೌದ್ಧಸಾಹಿತ್ಯ, ಶಾಸನ ಮತ್ತು ಪುರಾತತ್ವ, ಹಳಗನ್ನಡ ಓದು ಮತ್ತು ವ್ಯಾಕರಣ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಇವರು ಆಸಕ್ತಿ ಹೊಂದಿದ್ದಾರೆ. ಇವರ ವಿಮರ್ಶೆ, ಕವಿತೆ, ಕಥೆ ಮತ್ತು ಪ್ರಬಂಧಗಳು ಪ್ರಜಾವಾಣಿ, ವಿಜಯಕರ್ನಾಟಕ, ವಾರ್ತಾಭಾರತಿ, ಅವಧಿ, ಕೆಂಡಸಂಪಿಗೆ, ಬುಕ್ ಬ್ರಹ್ಮ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ. ಕನ್ನಡದ ಇ-ಪತ್ರಿಕೆಯಾದ 'ಮಿಂಚುಳ್ಳಿ' ಕನ್ನಡ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಾಶಕರು ಮತ್ತು ಸಂಪಾದಕರಾಗಿದ್ದಾರೆ.

## ಇವರ ಪ್ರಮುಖ ಕೃತಿಗಳು

೧. ಜೈತ್ರಾಕ್ಷಿ- ಕವನ ಸಂಕಲನ, ಮಿಂಚುಳ್ಳಿ ಪ್ರಕಾಶನ ಶಿವಮೊಗ್ಗ.
೨. ಮೀನು ಕುಡಿದ ಕಡಲು, ಕವನ ಸಂಕಲನ, ಅಲ್ಲಮ ಪ್ರಕಾಶನ ಬೆಂಗಳೂರು.
೩. ಪ್ರೇಮ ದೈವಿಕ ಪರಿಮಳ, ಕವಿತಾ ಸಂಕಲನ, ಮಿಂಚುಳ್ಳಿ ಪ್ರಕಾಶನ, ಶಿವಮೊಗ್ಗ.
೪. ಕಿರಂ ಹೊಸ ಕವಿತೆ ೨೦೨೩-ಸಂಪಾದಿತ ಕೃತಿ, ಮಿಂಚುಳ್ಳಿ ಪ್ರಕಾಶನ, ಶಿವಮೊಗ್ಗ
೫. ಕನ್ನಡ ಸ್ಪರ್ಧಾ ಕೌಶಲ, ಲೇಖಕರು ಮತ್ತು ಸಂಪಾದಕರು, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಪ್ರಸಾರಾಂಗ, ಬೆಂಗಳೂರು.
೬. Love is a divine fragrance- An Anthology of World Poetry on Gender Issues, Editor, ISBN 9789357803502, Minchulli Publications, Shivamogga.
೭. Multilingualism In Language and Literature-Editor- ISBN 9789354934636, Surana College Press, 2021.
೮. 3rd Sem BVA & BFA TEXT BOOK – Editor, Published by Bengaluru University Prasaranga, Jnanabharati, Bengaluru.
೯. 4th Sem BVA & BFA TEXT BOOK - Editor, Published by Bengaluru University Prasaranga, Jnanabharati, Bengaluru





## ಆಶಯ ನುಡಿಗಳು

ಸೂರ್ಯಕೀರ್ತಿಯವರ ಕವಿತೆಗಳು ಮೊದಲ ಸಾಲುಗಳಿಂದಲೇ ಓದುಗರನ್ನು ಸೆಳೆಯುತ್ತದೆ.

'ಪ್ರೀತಿ ಒಂದು ದೈವಿಕ ಪರಿಮಳ'ದಲ್ಲಿನ ಕವಿತೆಗಳು ಭಾವಗೀತಾತ್ಮಕ, ಭಾವನಾತ್ಮಕ, ನಿಕಟ, ಬೆಚ್ಚಗಿನ ಮತ್ತು ಓದುಗರಿಗೆ ಹತ್ತಿರವಾದ ಕವಿತೆಗಳಾಗಿವೆ.

ಏಕೆಂದರೆ ಆಧ್ಯಾತ್ಮದ ಅಂಶವನ್ನು ಹೊಂದಿರುವ ಲೇಖಕರು ಅವರ ಪದ್ಯಗಳ ಮೂಲಕ ನಮ್ಮನ್ನು ಅಸ್ತಿತ್ವದ ಆಳವಾದ ಪ್ರಶ್ನೆಗಳಿಗೆ ಕರೆದೊಯ್ಯುತ್ತಾರೆ. ಪ್ರತಿ ಕವಿತೆಯೊಂದಿಗೆ, ಲೇಖಕನು ನಮ್ಮನ್ನು ತನ್ನ ಸೂಕ್ಷ್ಮ ರೂಪದೊಳಗೆ ಕೊಂಡೊಯ್ಯುತ್ತಾನೆ, ಆ ದಿವ್ಯ ಜಗತ್ತಿನಲ್ಲಿ ನಮ್ಮನ್ನು ಕೂಡ ಭಾಗಿಗಳನ್ನಾಗಿ ಮಾಡುತ್ತಾನೆ.

ಮಿಹಾಜ್ಜೋ ಸ್ಟಿಡ್‌ಸ್ಟಿಫ

ಕವಿ, ಮೆಸಿಡೋನಿಯನ್

ಇಲ್ಲಿ ಬರೆದಿರುವ ಎಲ್ಲಾ ಕವಿತೆಗಳು, ಕವಿಯ ಬಾಯಿಂದ ಆಕಾಶಕ್ಕೆ ಚುಚ್ಚಿ ಪೋಣಿಸಿದಂತಿವೆ.

ಎರಿಕ್ ನಗಲ್ ಚಾರ್ಲ್ಸ್

ಕವಿ, ಬರಹಗಾರ, ಕಿಂಗ್ಸ್ ಕಾಲೇಜ್ ಲಂಡನ್

ಪ್ರೀತಿ ಮತ್ತು ಶಾಂತಿಯ ಬಗ್ಗೆ ಹೇಳುವ ಈ ಸಂಕಲನವು ಭಾರತೀಯ ಆಧುನಿಕ ಆಧ್ಯಾತ್ಮಿಕತೆಯ ರುಚಿಯನ್ನು ಕವಿತೆಗಳ ಮೂಲಕ ಉಣಬಡಿಸುತ್ತದೆ. ಹಾಗೆ ಈ ಸಂಕಲನವು ದ್ವೇಷ ಮತ್ತು ಜನಪ್ರಿಯತೆಯ ಕಡೆಗೆ ಭಾರತೀಯ ಮನುಷ್ಯನ ಸಂದಿಗ್ಧತೆಯ ಬಗ್ಗೆ ಬರೆದಿರುವ ಒಂದು ಕಾವ್ಯಾತ್ಮಕ ನಾಟಕವಾಗಿದೆ.

ತಾರೆಕ್ ಸಮಿನ್

ಕವಿ, ಬಾಂಗ್ಲಾದೇಶ

Surya Keethy's poetry captivates the reader from the very first lines. The poems in "Love is a divine fragrance" are lyrical, emotional, intimate, warm, close to the reader, because the author with a dose of mysticism through the verses leads us into the deepest questions of existence. With each poem, the author brings us into his microcosm, making us participants in that divine world.

**Mihajlo Sviderski**

*Poet, Macedonian*

All the poems written were pierced by the poet's mouth to the sky."

**Eric Ngalle Charles,**

*Poet, Writer, King's College London*

A poetry collection about love and peace. A taste of Indian modern spirituality. A poetic play about an Indian man's dilemma, towards -hatred and populism."

**-Tareq Samin, Poet, Bangladesh.**

## ಪ ರಿ ವಿ ಡಿ

ಪ್ರೇಮ ದೈವಿಕ ಪರಿಮಳ	...	...	೧೩
ಪ್ರೇಮ ದೈವಿಕ ಕಾವ್ಯ	...	...	೧೪
ಶಿವ ಧ್ಯಾನದ ಹೂ!	...	...	೧೮
ಎಲ್ಲಿರುವೆ ದೇವಾ ನೀನು ?	...	...	೨೦
ದೇವಾ	...	...	೨೨
ನನ್ನ ಕವಿತೆಗಳು!	...	...	೨೪
ತಪ್ಪಿದ್ದರೆ ಕ್ಷಮಿಸು!	...	...	೨೬
ಕವಿತೆಗಳಿಗೆ ಕಿವಿಯಾಗುತ್ತೇನೆ	...	...	೨೭
ದೇವಾ ನೀನು, ದೇವಿ ನೀನು	...	...	೨೯
ಸಮುದ್ರಕ್ಕೆ ಎಸೆದ ಕಲ್ಲು!	...	...	೩೦
ಆತ್ಮ - ಪರಮಾತ್ಮ	...	...	೩೨
ಬೆಟ್ಟದ ಮೇಲೆ ಮಳೆ	...	...	೩೪
ಸೂಫಿ ಮತ್ತು ಖಾಲಿ ಸಮುದ್ರ	...	...	೩೬
ಪ್ರೀತಿಯ ಹೂಜಿಗೆ ಬಿದ್ದ ಧ್ಯಾನ!	...	...	೩೮
ಈ ಜಗತ್ತು ಸಾಯುತ್ತದೆ ಪ್ರಿಯೆ	...	...	೪೦
ಅವಳ ಜೊತೆ ಒಂದು ಕಾಫೀ	...	...	೪೧
ತೋರೆ ಸನ್ನಿಧಿಯ	...	...	೪೩

ಒಂಟಿತನದ ಕಡಲು	...	...	೪೫
ಪ್ರೇಮದ ಫಕೀರ	...	...	೪೭
ತಾವರೆಯ ಹೂಗಳು	...	...	೪೯
ಅವಳು ಹೇಳಿದ್ದು ನಿಜ	...	...	೫೧
ಈ ಜಗತ್ತೆಂಬ ಪ್ರೇಮದ ಪರಿಧಿ	...	...	೫೩
ಆ ಸಂಜೆ	...	...	೫೫
ಈ ರಾತ್ರಿಗಳು ಕಾಡುತ್ತವೆ	...	...	೫೭
ಈ ದಿನ ತುಂಬಾ ಇರುವುದಿಲ್ಲ	...	...	೫೮
ಮೋಡಗಳ ಬಿತ್ತಿ	...	...	೬೦
ಹಣ್ಣು ಎಲೆಗಳು ಕೇಳುತ್ತವೆ	...	...	೬೧
ಅವಳದ್ದೇ ಭಯ	...	...	೬೨

## ಪ್ರೇಮ ದೈವಿಕ ಪರಿಮಳ

ಎಲ್ಲ ನಿರ್ಮಿಸಿ ಕೊಟ್ಟಿರುವೆ  
ದೇವಾ,  
ಇಲ್ಲಿ ಎಲ್ಲವನ್ನೂ ಸೃಷ್ಟಿಸಿ  
ಕೊಟ್ಟಿರುವೆ ದೇವಾ;  
ದೈವಿಕ ಪ್ರೀತಿಯ ಪರಿಮಳವ ಬಿಟ್ಟು!

ಅಲ್ಲಿ ಮುಳ್ಳು  
ಇಲ್ಲಿ ಹೂ!  
ಅಲ್ಲೆಲ್ಲೋ ಹಾವು  
ಮತ್ತೆ ವಿಷ!

ಸುಗಂಧದ ಜೊತೆ  
ದುರ್ಗಂಧ.  
ಶಾಂತಿಯ ಜೊತೆ  
ಕ್ರೌರ್ಯ.

ಹಗೆತನದ ಜೊತೆ  
ನಾಶದ ಸಂಚನ್ನು  
ಏಕೆ ಕೊಟ್ಟಿರುವೆ ದೇವಾ ?  
ನಿಲ್ಲಿಸು , ನಿಲ್ಲಿಸಿ ಬಿಡು  
ಕಾದಾಡುವ ಪರಿಯ  
ಇನ್ನು ಹಚ್ಚಿಸು  
ಪ್ರೀತಿ ಜ್ವಾಲೆಯ!

## ಪ್ರೇಮ ದೈವಿಕ ಕಾವ್ಯ

೧

ಶರಣಾಗಿದ್ದೇನೆ ದೇವಾ,  
ನಿನ್ನ ಪ್ರೀತಿಯ ದೈವಿಕತೆಗೆ.  
ಶರಣಾಗಿದ್ದೇನೆ ದೇವಾ,  
ನಿನ್ನ ಪ್ರೇಮದ ಕಾಣಿಕೆಗೆ!

ಹೂ ಬಿಟ್ಟ ಗಿಡವಾಗಿದ್ದೇನೆ  
ನಿನ್ನ ಪಾದವ ಸೇರಲು.  
ಗಂಧದ ಮರವಾಗಿದ್ದೇನೆ  
ನಿನ್ನ ಪರಿಮಳವ ಹೆಚ್ಚಿಸಲು!

ದೇವಾ,  
ಪ್ರೇಮದ ಪರಿಮಳವ  
ಹಚ್ಚು ನನಗೆ , ಜಗತ್ತಿಗೆ  
ನಿನ್ನ ಪರಿಮಳವ ಪಸರಿಸಿ  
ಬರುತ್ತೇನೆ!  
ದೇವಾ, ನಿನ್ನ ಪ್ರೀತಿಯ ಕತೆಯ  
ಹೇಳು, ಲೋಕಕ್ಕೆ ಡಂಗುರ  
ಹಾಕಿಸಿ ಬರುತ್ತೇನೆ!  
ಪ್ರೇಮದ ನೀರು ಆಗಿದ್ದೇನೆ

ದೇವಾ,  
ಅವರು ಕುಡಿದಷ್ಟು ದಾಹ ಆಗಲು.  
ಧೂಪದ ಹೊಗೆಯೇ ಆಗಿದ್ದೇನೆ  
ದೇವಾ,  
ಮುಟ್ಟಿದಷ್ಟು ಕಿಚ್ಚಾಗಲು!

ಸಂದೇಶವ ನೀಡು  
ದೇವಾ,  
ಮನುಷ್ಯ ಲೋಕಕ್ಕೆ ಚೆಲ್ಲಿ ಬಿಡುತ್ತೇನೆ;  
ದೇವಾ ನಿದ್ರೆಯಲ್ಲಿ ಮಲಗಿದ್ದಾನೆ  
ಎಂದು  
ಒಂದು ಬೀಜವ ನೀಡು  
ದೇವಾ,  
ಈ ಪರಿಮಳದ ಜಗತ್ತಿಗೆ  
ಮರವನ್ನೇ ನೆಟ್ಟು ಬರುತ್ತೇನೆ!

ದೇವಾ,  
ಈ ದೈವಿಕ ಪ್ರೇಮದ  
ಜಗತ್ತಿನಲ್ಲಿ ನೀನು ಪ್ರೇಮಿಯಾಗು  
ಒಮ್ಮೆ,  
ಪ್ರೀತಿ ಸತ್ತ ನಾಡಲ್ಲಿ!  
ಸುಟ್ಟ ಎಲೆಗಳ ಸ್ವರ್ನಿಸಿ  
ಮಂತ್ರ ಮಹರ್ಷಿಯಾಗು ದೇವಾ  
ಈ ಸತ್ತ ಹೃದಯಗಳಲ್ಲಿ!

ದೇವಾ,  
ಒಮ್ಮೆ ಈ ಪ್ರೇಮದ ದೈವಿಕ  
ಜಗತ್ತಿಗೆ ಸಾರು ಪ್ರೇಮದ ಬೀಜಗಳ;  
ಬೆಳೆಯಲಿ ಪ್ರೀತಿಯ ಮರಗಳು  
ಬಿಡಲಿ ಕೊಂಬೆ ಕೊಂಬೆಗಳಲ್ಲಿ  
ದೈವಿಕ ಹೂಗಳು!



ಹೇಳು ದೇವಾ,  
ಒಮ್ಮೆ  
ಬರುವೆಯಾ ಈ ಪ್ರೀತಿ ಸುಟ್ಟ ಜಗತ್ತಿಗೆ?

೨

ಕುಡಿದ ರಾತ್ರಿಗಳು ಖಾಲಿಯಾಗಿವೆ  
ದೇವಾ, ಮತ್ತೆ ಹುಣ್ಣಿಮೆಗಳ ಕರೆಯಬೇಡ  
ದೇವಾ!  
ಅದೆಷ್ಟೋ ಕಡು ರಾತ್ರಿಗಳು ಒಂಟಿಯಾಗಿ  
ನರಳಿವೆ!

ಇಲ್ಲಿ ದುಂಬಿಗಳು ಅತ್ತು ಅತ್ತು  
ಮಳೆಯಾಗಿ ವಿರಹದ ಜಿನಿ ಮಳೆಯಾಗಿ  
ಬಿದ್ದಿವೆ,  
ರಾಜ ಹಂಸ ಪ್ರೇಯಸಿಯ ಕಳೆದುಕೊಂಡು  
ಊರ ಊರ ಸುತ್ತು ಅಳುತ್ತಿದೆ  
ಕೇಳಿಸಿಕೋ, ಅಧೋ ದೂರದ  
ಪರ್ವತಗಳಲ್ಲಿ!

ಮಂಗಳ್ಳಿ ಪಕ್ಷಿಗಳು ಕೂಗುತ್ತವೆ  
ಪ್ರೇಮದ ಸಿಹಿ ನೀರಿಗಾಗಿ, ಕೊಕ್ಕಿನಲ್ಲಿ  
ಸವಿಯುವ ಪ್ರೇಮದ ದೈವಿಕ ತೀರ್ಥಕ್ಕಾಗಿ.  
ಕೇಳಿಸಿಕೋ,  
ಅದೆಷ್ಟೋ ಗಂಡು ಮಂಗಳ್ಳಿಗಳು  
ಸತ್ತ ಕಾರಣಕ್ಕಾಗಿ, ಹೆಣ್ಣು ಪಕ್ಷಿಗಳು  
ಮೊಟ್ಟೆ ಸಮ್ಮೇತ ಸಾಯುತ್ತಿವೆ!

ವಿರಹದ ವೇದನೆಯಲ್ಲಿ  
ಕೂಗುತ್ತಿವೆ, ಮರದಿಂದ ಮರಕ್ಕೆ  
ಹಾರುತ್ತಿವೆ!  
ದೇವಾ,

ನೋಡು ದೈವಿಕ ನೋಟದ  
ಚಿತ್ರದಿಂದ ಒಮ್ಮೆ!  
ಪ್ರೇಮದ ಸೊಲ್ಲು ಜೇನಾಗುವ  
ಜಿಹ್ವೆ ರುಚಿ ಇಡಿಯುವರೆಗು!

ಒಮ್ಮೆ ಉಣಿಸು ದೇವಾ,  
ಪ್ರೇಮದ ದೈವಿಕ ಮಧುವನ್ನು  
ಒಮ್ಮೆ ಪ್ರೇಮದ ಪರಿಮಳವ  
ಸುರಿಸು ದೇವಾ, ಕೊಳೆ  
ನಿರ್ಮಲವಾಗುವಂತೆ.

ದೇವಾ, ಈ ಪ್ರೇಮದ ದೈವಿಕತೆಯ  
ಪರಿಮಳವ ಸೂಸು,  
ವಿರಹದ ಬೇಗೆ ತಣಿಯುವಂತೆ!

## ಶಿವ ಧ್ಯಾನದ ಹೂ!

ಅಯ್ಯೋ ಶಿವ! ನಿನ್ನ  
ಧ್ಯಾನದಲ್ಲಿ ಇದ್ದೇನೆ!  
ಇತ್ತ ಕಡೆ ಒಮ್ಮೆ ನೋಡು,  
ಆಕಾಶ, ಭೂಮಿ ತೂಕದ  
ಕತ್ತಿಯ ಮೇಲೆ ಧ್ಯಾನದ ಹೂವಾಗಿ  
ಧ್ಯಾನಿಸುತ್ತಾ ಇದ್ದೇನೆ,  
ಒಮ್ಮೆಯಾದರೂ ನೋಡು.

ಕೈಲಾಸ ಪರ್ವತಕ್ಕೆ  
ನಾನು ಬರಲು ಒಲ್ಲೆ  
ನಂದಿ, ಭುಂಗಿಯ ಜೊತೆ  
ಸೇರಲು ಒಲ್ಲೆ,  
ಗಣಪ , ಕಾರ್ತಿಕೇಯನ  
ಜೊತೆ ಕೂಡಲು ಒಲ್ಲೆ.

ಬಂದಿದ್ದೇನೆ ಶಿವ  
ತೆಗೆ ಬಾಗಿಲ ಶಿವ.  
ನಿನ್ನ ದೈವಿಕ ಭಕ್ತ ಬಂದಿದ್ದೇನೆ!  
ಮೊದಲು ಬಾಗಿಲು  
ತೆಗೆದು ಕರೆದು ಕೋ  
ಶಿವ , ನಿನ್ನ ಭಕ್ತ ಬಂದಿದ್ದಾನೆ!

ಆ ಮಂಜು ಬೆಟ್ಟವ  
ಹತ್ತಿ ನಿನ್ನ ನೋಡಲು ನಾ ಒಲ್ಲೆ ,  
ಹಣ್ಣು ಪಣ್ಣು ತರಲು  
ನಾ ಒಲ್ಲೆ , ಕರೆದುಕೊ  
ಶಿವ ನಿನ್ನ ಎದೆಯೊಳಗೆ!

ಡಮರು, ಶಂಖ , ತ್ರಿಶೂಲವ  
ಹಿಡಿದು ನಿನ್ನ ಹಿಂದ  
ನಾ ಬರಲು ಒಲ್ಲೆ  
ಅಪ್ಪಿಕೋ ಶಿವ  
ನಿನ್ನ ತೆಕ್ಕೆಗಳಲ್ಲಿ ಒಮ್ಮೆ!

ಸಿವ. ನಾನು ಧ್ಯಾನದಲ್ಲಿ ಇದ್ದೇನೆ  
ಒಮ್ಮೆ ನೋಡು ಶಿವ !

## ಎಲ್ಲಿರುವೆ ದೇವಾ ನೀನು ?

ದೇವಾ,  
ಅತ್ತಿಯ ಹಣ್ಣುಗಳ ಕೊಟ್ಟು  
ಹೂಗಳ ಬಚ್ಚಿಟ್ಟುಕೊಂಡೆ,  
ಆಲದ ಹಣ್ಣುಗಳ ಕೊಟ್ಟು  
ಹೂಗಳ ಸೃಷ್ಟಿಯ ಸಪ್ತತೆಯಲ್ಲಿ  
ಉದುಗಿಸಿಕೊಂಡೆ!

ಸಂಪಿಗೆಯ ಹೂಗಳ ಕೊಟ್ಟು  
ವಿರಹದ ಬೆಂಕಿಯ ಕೊಟ್ಟೆ;  
ಮಲ್ಲಿಗೆಯ ಮೊಗ್ಗುಗಳ ಕೊಟ್ಟು  
ಪರಿಮಳವ ಒಡಲೊಳಗೆ ತುಂಬಿಕೊಂಡೆ!

ಕಡಲಲ್ಲಿ ನೀರು ತುಂಬಿಸಿ  
ಬೆಂಕಿಯ ಕೆಂಡಗಳ ತಬ್ಬಿಕೊಂಡೆ,  
ಜಿಂಕೆಯ ಬಿಟ್ಟು ಹುಲಿಯ  
ಬೇಟೆಗೆ ಬಿಟ್ಟಿರುವೆಯಲ್ಲ ದೇವಾ?

ರಾತ್ರಿಗೆ ಬೆಳಕ ಚೆಲ್ಲಿ  
ಬೆಳಕಿಗೆ ರಾತ್ರಿಯ ಧಾವಂತವ ಕಟ್ಟಿ  
ಸೂಜಿಯಲ್ಲಿ ಗಾಳಿಪಟವ  
ಹಾರಾಡಿಸುವ ನಿನ್ನ ಪ್ರೇಮದ ಚೆಲುವೇನು ದೇವಾ?

ದೈನ್ಯದಿಂದ ಬೇಡಬೇಕೆಂದು  
ಬಂದಾಗ ಬಂಧಿಸಿ,  
ಬಣ್ಣದ ಎಲೆಗಳಲ್ಲಿ ಜೀವಗಳ  
ಸೃಷ್ಟಿಸಿ ಎಲ್ಲಿರುವೆ ದೇವಾ ನೀನು ?

## ದೇವಾ

ನಾನು ನಿನ್ನ ಸಾನಿಧ್ಯವ ಬಯಸುತ್ತೇನೆ,  
ಯಾವ ನರಕ, ಸ್ವರ್ಗಗಳ ಬಯಕೆ ಬೇಡ,  
ತೋರಿಸುವುದಾದರೆ ನಿನ್ನ  
ಸಾನಿಧ್ಯದ ಪ್ರಿತಿಯೊಲುಮೆಯ  
ಚಿಮ್ಮುಗಳ ತೋರಿಸು;  
ಬಾ ಒಮ್ಮೆ ಅಪ್ಪಿಕೊಂಡು  
ಪ್ರೀತಿಯ ಪರಿಮಳವ ಸೂಸು!

ದೇವಾ,  
ನನಗೆ ಈ ಪ್ರಾಪಂಚಿಕ ಕರ್ಮಗಳು ಬೇಡ  
ಹುಟ್ಟು, ಸಾವು , ಗೆಲವು, ಸೋಲುಗಳ  
ದಾಟಿಸಿ, ಆನಂದದ ಸಮುದ್ರದ ದಡಕ್ಕೆ  
ಸೇರಿಸು;  
ಕರೆದುಕೋ, ಕೈ ಬೀಸಿ ಒಮ್ಮೆ  
ಬ್ರಹ್ಮಾನಂದದ ರುಚಿಯ ಹತ್ತಿಸು!

ದೇವಾ,  
ಈ ರೋಗ, ಮುಪ್ಪು, ಯೌವ್ವನದ ದೈಹಿಕ  
ಸುಖಗಳ ಕಿತ್ತಿಕೋ;  
ಕೊಡುವುದಾದರೆ ಕೊಡು  
ನಿನ್ನ ದಿವ್ಯ ಸಾನಿಧ್ಯದ ಆನಂದವನ್ನು!

ದೇವಾ,  
ನೀರೇಲ್ಲ ನಿನ್ನದೆ  
ಈ ಗಾಳಿಯೂ ನಿನ್ನದೆ  
ಆ ಬೆಂಕಿಯು ನಿನ್ನದೆ  
ಈ ಆಕಾಶ, ಭೂಮಿಯೂ ನಿನ್ನದೆ;  
ಆದರೆ  
ನಾನು ನಿನ್ನವನು ಎಂದು ಮರೆಯಬೇಡ ದೇವಾ!.



## ನನ್ನ ಕವಿತೆಗಳು!

ಪ್ರೇಮವಿಲ್ಲದವರ ಎದೆಗಳಲ್ಲಿ  
ದೈವಿಕ ಪ್ರೀತಿಯ ಪರಿಮಳವ ಸೂಸುತ್ತವೆ  
ನನ್ನ ಕವಿತೆಗಳು!  
ದ್ವೇಷವಿರುವ ಎದೆಗಳಲ್ಲಿ  
ಪ್ರೇಮದ ಕಾರುಣ್ಯವನ್ನೇ ಅರ್ಚನೆ  
ಮಾಡುತ್ತವೆ ನನ್ನ ಕವಿತೆಗಳು!

ವಿರಹದ ಪ್ರೇಮಿಗಳಿಗೆ  
ಸಾಂತ್ವನವ ನೀಡುತ್ತವೆ;  
ಪ್ರಣಯದ ಹಕ್ಕಿಗಳಿಗೆ  
ಪ್ರೇಮದ ಗುರುತನ್ನು  
ನೀಡುತ್ತವೆ ನನ್ನ ಕವಿತೆಗಳು!

ಕಡಲಿನ ಹಾಗೆ ತಬ್ಬುತ್ತವೆ  
ಮೇಘ ರಾಜನ ಮಳೆ  
ಮಾತುಗಳ ತರುತ್ತವೆ;  
ಮುತ್ತುಗದ ಹೂಗಳ  
ವಿರಹದ ಬೆಂಕಿಯನ್ನು  
ಆರಿಸುವ ಪ್ರೇಮದ ಹನಿಗಳ  
ಸುರಿಸುತ್ತವೆ ನನ್ನ ಕವಿತೆಗಳು!

ಕಿತ್ತಾಡುವವರ ಎದೆಯಲ್ಲಿ  
ದೈವದ ಪ್ರೀತಿಯ ತಂದು  
ಸಂತೈಸುತ್ತವೆ ನನ್ನ ಕವಿತೆಗಳು!  
ಗಡಿ ದಾಟಿ, ಭೂಮಿ, ಆಕಾಶವ  
ಮೀರಿ ನನ್ನ ಕವಿತೆಗಳು  
ಪ್ರೇಮದ ದೈವಿಕತೆಯನ್ನು  
ಸಾರುತ್ತವೆ!

## ತಪ್ಪಿದ್ದರೆ ಕ್ಷಮಿಸು!

ದೇವಾ,  
ಕ್ಷಮಿಸು ತಪ್ಪಿದ್ದರೆ;  
ಒಂಟಿತನದ ಕಡಲಿಗೆ ಬಲಿ ಮಾಡಬೇಡ  
ಕ್ಷಮಿಸು ದೇವಾ  
ತಪ್ಪಿದ್ದರೆ;  
ದ್ವೇಷದ ಕಿಡಿ ಹಚ್ಚಿ ನಾಶ ಮಾಡಬೇಡ!

ದೇವಾ,  
ನೀನು ದೇವನಾದರೆ  
ಪ್ರೀತಿಯ ರುಚಿ ಉಣ್ಣಿಸು;  
ಬೇಡ , ಬೇಡ ಈ ದ್ವೇಷದ  
ಜ್ವಾಲೆ.  
ಆರಿಸಿಬಿಡು ಬೆಂಕಿಯ  
ಅರಳಲಿ ಪ್ರೀತಿಯ ಹೂ  
ಬೀಸಲಿ ಪ್ರೀತಿಯ ಪರಿಮಳ!

ಕ್ಷಮಿಸು, ಇನ್ನೂ ಕ್ಷಮಿಸು  
ಪ್ರೀತಿಯ ಆಮಂತ್ರಣ ಕೊಡು  
ಎಲ್ಲರೂ ಪ್ರೀತಿಸುವುದನ್ನು  
ಕಲಿಯಲಿ, ಕಲಿಸು ತಂದೆ!

## ಕವಿತೆಗಳಿಗೆ ಕಿವಿಯಾಗುತ್ತೇನೆ

ಅಲ್ಲೆಲ್ಲೋ ಸಂತ ಬರೆದ  
ಕವಿತೆಗಳಿಗೆ ಕಿವಿಯಾಗುತ್ತೇನೆ  
ಇಲ್ಲೋಲ್ಲೋ ಓದುವ ಪ್ರೇಮ ಕವಿಗೆ  
ತಲೆ ತೂಗುತ್ತೇನೆ!

ನದಿಗಳು ಹಾಡುವ  
ಕವಿತೆಗಳಿಗೆ ಕದ್ದು ಕೇಳುತ್ತೇನೆ  
ಹಕ್ಕಿಗಳು ಕಿರುಚುವ  
ಕವಿತೆಗಳಿಗೆ ರೋಮಾಂಚನದಿ  
ಮೈ ಮರೆತು ಕಿವಿಯಾಗುತ್ತೇನೆ!

ಸರೋವರದ ಮಾತುಗಳಿಗೆ  
ಅಲೆಗಳಾಗಿ ಕೇಳಿಸಿಕೊಳ್ಳುತ್ತೇನೆ  
ಸೂರ್ಯನ ಉರಿವ ನುಡಿಗಳಿಗೆ  
ಚಂದ್ರನಾಗಿ ತಣ್ಣಗೆ ಸ್ಪರ್ಶ ನೀಡುತ್ತೇನೆ!

ಬೆಂಕಿಯ ಕಿಡಿಗಳಿಗೆ  
ಶಾಂತಿಯ ಹಿಡಿ ಹಾಕಿ  
ದ್ವೇಷದ ಜ್ವಾಲೆಗೆ  
ನಿನ್ನ ಪರಿಮಳವ

ಹಚ್ಚಿ  
ಕೇಳಿಕೊಳ್ಳುತ್ತೇನೆ  
ನೀನು ಸೃಷ್ಟಿಸಿದ  
ಈ ಸಾಮ್ರಾಜ್ಯದೊಳಗೆ.

## ದೇವಾ ನೀನು, ದೇವಿ ನೀನು

ಎಲ್ಲವೂ ನೀನೇ  
ಎಲ್ಲರೊಳಗೆ ನೀನು  
ಇರುವುದೇ ಆದರೆ  
ಪ್ರೀತಿಯ ಹುಟ್ಟಿಸು  
ಮತ್ತೇನು ಹುಟ್ಟಿಸದೆ.

ದೇವಾ, ದೇವಿಯೂ ನೀನು  
ಪ್ರೀತಿಯ ಪರಿಮಳವ ಸ್ಪರ್ಶಿಸಿ  
ದುಂಬಿಯಾಗಿ ಸಾರಿಸು  
ಪ್ರೀತಿಯ ಹೃದಯ ಮಾತುಗಳನ್ನು;  
ಚಿಟ್ಟಿಗಳಾಗಿ ಸ್ಪರ್ಶಿಸಿ  
ವಿಷದ ನಳಿಕೆಯಲ್ಲೂ  
ಪ್ರೀತಿಯ ರಸ ಸುರಿಸು.

ಕಡಲಾಗು, ಹರಿಯುವ  
ನೀರಾಗು;  
ಲೋಕದ ಪರಿಮಳದ  
ದೈವಿಕ ಗುರುವಾಗು  
ದೇವ.

## ಸಮುದ್ರಕ್ಕೆ ಎಸೆದ ಕಲ್ಲು!

ದೂರ, ಬಹುದೂರ ಈ ಸಮುದ್ರ  
ದೇವಾ,  
ನೂಕುವೆಯಾ ಬಹುದೂರದ  
ಕಡಲ ಪಯಣಕ್ಕೆ,  
ತೇಲಿಸ ಬಲ್ಲೆಯಾ ದೇವಾ  
ಇನ್ನು ದೂರಕ್ಕೆ ?

ಕೈ ಸೋತು, ಕಾಲು ಸೋತು  
ಮಡುಗಟ್ಟಿವೆ ದೇವಾ ,  
ದೇಹ ಪ್ರತಿದಿನ ಸುಕ್ಕುಗಟ್ಟಿ  
ಸಾಯುತ್ತಿದೆ ದೇವಾ,  
ತೋರಿಸಬಲ್ಲೆಯ ಆ ಕಡಲ?

ನಡೆದೆ, ಬಾಯರಿದೆ, ನಿಂತುಕೊಂಡೆ  
ಈ ಸುತ್ತಲ ನಿರ್ಜನ ಕಾಲಕ್ಕೆ  
ಕಾಲಕೂಟದ  
ಜೇನಾಗಿಸು ಒಮ್ಮೆ

ಪ್ರಪಾತದ ಈ ಸಮುದ್ರದಲ್ಲಿ  
ಜೇನಾಗಿಸು ಒಮ್ಮೆ ದೇವಾ;  
ಆಗಿಸು ಇನ್ನು ಆಗಿಸೂ  
ಪ್ರೀತಿಯ ಜೇನಾಗಿಸು.

ಯಾವ ಹೂ ಮುಟ್ಟರೂ  
ತುಪ್ಪವೇ ಸುರಿಯುವಂತೆ  
ಯಾವ ಮೊಗ್ಗುಗಳು ಸೋಂಕಿದರು  
ಪ್ರೀತಿ ಹೀರುವ ಪತಂಗಗಳಾಗುವಂತೆ  
ಸ್ಪರ್ಶಿಸು;  
ದೇವಾ ಒಮ್ಮೆ ಸ್ಪರ್ಶದಿಂದ  
ಜೇನಾಗಿಸು!

ಕಟ್ಟು ಗೂಡುಗಳ  
ಕೂಡಿಸು ಪ್ರೀತಿಯ ಮನಗಳ  
ಬೀಸು ಪ್ರೀತಿಯ ಗಾಳಿಯ  
ಸುರಿಸು ನಿನ್ನ ಪರಿಮಳವ  
ಮತ್ತೆ;  
ಗೂಡು ಬಿಟ್ಟು ಹೊರಡದಂತೆ!



## ಆತ್ಮ - ಪರಮಾತ್ಮ

ದೇವಾ

ಇಲ್ಲಿ ಎಲ್ಲವನ್ನೂ ಕೊಟ್ಟಿರುವೆ  
ಆದರೆ ಅನಂತ.

ಆತ್ಮ ನಾನು

ಪರಮಾತ್ಮ ನೀನು

ಹೂ - ಗಿಡ ಸೇರಿದಂತೆ.

ದೇವಾ

ಧ್ಯಾನದ ಜಗತ್ತಿನಲ್ಲಿ

ಸೃಷ್ಟಿಸಿ ಬಿಟ್ಟಿರುವೆ

ಇಲ್ಲಿ ಗೋಚರ

ಅಗೋಚರಗಳ ನಡುವೆ.

ದೇವಾ,

ಕಳೆಗುಂದಿದೆ ಆತ್ಮ

ಮೀಟು ನಿನ್ನ ಸಂಗೀತದಿಂದ

ಎದೆ ಬರಡಾಗಿದೆ

ಸುರಿಸು ಮೋಡಗಳಾಗಿ.

ದೇವಾ

ನಿನ್ನ ಹುಡುಕುವ ಹುಚ್ಚು  
ಪ್ರೇಮಿ ನಾನು  
ಸಿಗುವೆಯಾ ಒಮ್ಮೆಯಾದರೂ?  
ತೊಳೆದು ಹೋಗಲಿ  
ಒಮ್ಮೆಯಾದರೂ ಕಟ್ಟಿರುವ ಪಾಚಿ.

ಈ ದೈವಿಕ ಸಂಜೆಯಲ್ಲಿ  
ಕಾಯುತ್ತಲೇ ಇದ್ದೇನೆ  
ಸಿಗುವುದಾದರೆ ಸಿಗು  
ಒಮ್ಮೆ ಹೊರಗಿನ  
ಉದ್ಯಾನವನದಲ್ಲಿ ಕಾಯುತ್ತಿರುವೆ;  
ಕಾಡಿನ ಹೂವಾಗಿ.

## ಬೆಟ್ಟದ ಮೇಲೆ ಮಳೆ

ಸುರಿಯುತ್ತಲೇ ಇದೆ  
ಬೆಟ್ಟದ ಮೇಲೆ ಮಳೆ  
ನಿವೇದಿಸಿಕೊಳ್ಳುತ್ತಲೇ ಇದೆ  
ಪ್ರೇಮದ ಕತೆಗಳನ್ನು  
ಈ ಬೆಟ್ಟದ ಮೇಲೆ ಹನಿಯಾಗಿ ಸುರಿದು.

ಸಿಡಿಲು ಮಿಂಚು ಗುಡುಗು  
ಎಲ್ಲ ಕಡೆ  
ಪ್ರೇಮದ ಮುತ್ತುಗಳು  
ನಾಚಿ ನವಿರಾಗಿ ಬೆಟ್ಟ  
ಸೋಲುತ್ತಲೆ ಇದೆ  
ಮಳೆಯ ನಿವೇದನೆಗೆ.

ಕೊಟ್ಟ ಮುತ್ತು  
ಎತ್ತಿದವು ಚಿಗುರು ಎಲೆಗಳು  
ನಕ್ಕವು ಪುಟಾಣಿ ಗಿಡಗಳು  
ತಲೆಗಳ ಒದರಿ  
ತಬ್ಬಿದವು ಮಣ್ಣನ್ನು.

ಮಳೆ ಇನ್ನು ಸುರಿಯುತ್ತಲೇ ಇದೆ  
ಬೆಟ್ಟ ತಬ್ಬುತ್ತಲೇ ಇದೆ  
ಪ್ರತಿ ವಸಂತವೂ  
ಇವರಿಬ್ಬರ ಸಮಾಗಮ  
ಹುಟ್ಟಿದವು ಕೂಸು  
ಮಣ್ಣಿನ ತುಂಬಾ.

ಇನ್ನು ಮಳೆ ಆಗುತ್ತಲೇ ಇದೆ  
ಭೂಮಿ ತುಂಬಾ  
ಮಕ್ಕಳು ಹುಟ್ಟುತ್ತಲೇ  
ಇದ್ದಾರೆ.

## ಸೂಫಿ ಮತ್ತು ಖಾಲಿ ಸಮುದ್ರ

ಈ ಸಮುದ್ರದಲ್ಲಿ ನೀರಿಲ್ಲ ದಡಗಳೆರಡು  
ಒಣಗಿ ನಿಂತಿವೆ ಬಾಯಾರಿ ಭವಣೆ ಕೆಟ್ಟವೆ  
ಸೂಫಿ!  
ಪ್ರೇಮ ನೀಡುವ ನೀನು  
ಜೀವ ಕೊಡುವುದನ್ನೆ ಮರೆತೆಯಾ?  
ಪ್ರೀತಿಯನ್ನು ಕುಡಿಸುವ ನೀನು  
ದ್ವೇಷದ ಹೂ ಬಿಟ್ಟೆಯಾ?  
ಕುಡಿದು ಕುಣಿಯುವ ತೃಷೆ  
ಯಾಕೋ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೂಫಿ!

ಸೂಫಿ,  
ನನಗೆ ದಣಿವಾಗಿದೆ ಅಲ್ಲದೆ ಬಾಯಾರಿದೆ  
ಒಂದು ಗುಟುಕು ನೀರು ಕೊಡುವೆಯಾ?  
ಈ ಒಣಗಿದ ಸಮುದ್ರದಲ್ಲಿ ನನಗೆ ಸಿಹಿನೀರು  
ನೀಡುವೆಯಾ?  
ಮಧು ಹೀರುವ ದುಂಬಿಗೆ ಏಕೋ ಅತ್ಯಪ್ಪಿ  
ಹೀರಿದಷ್ಟು ರಕ್ತದ ಕಡಲು,ಕಡಲು!  
ಇನ್ನೂ ಕುಡಿಯುವ ಪರಿಯು ಎಲ್ಲಿ ?

ಸೂಫಿ,

ಈ ಆಕಾಶಕ್ಕೆ ಬಣ್ಣವ ಬಳಿದು ಕೃಷ್ಣನ ರೂಪವ ಕೊಟ್ಟವರಾರು?

ಸಣ್ಣಗೆ ಉರಿಯುವ ಈ ನಕ್ಷತ್ರದೀಪಗಳ ಹಚ್ಚಿಟ್ಟು

ಹೋದವರಾರು?

ಅಲ್ಲಲ್ಲಿ ಬಿಳಿಯ ಗೋಪುರಗಳುಂಟು ಅವು ಯಾವ ಧರ್ಮದ ಗೋಪುರಗಳು

ಸೂಫಿ?

ಮೋಡದಂತೆ ಕಾಣುವ ಅಲ್ಲನ ಗೋಪುರವೋ?ರಾಮನ ಗೋಪುರವೋ?

ಬುದ್ಧನ ಗೋಪುರವೋ?

ಅವಕ್ಕೆ ಧರ್ಮದ ಗೋಪುರವುಂಟೇ ಸೂಫಿ?

ಅಧೋ! ಅಲ್ಲಿ ನೋಡು,ಮತ್ತೆ ನೋಡು

ಪ್ರೀತಿಯಿಂದ ಅಪ್ಪಿಕೊಂಡು ಮಳೆಹನಿಗಳಾಗಿ

ಆ ಗೋಪುರಗಳು ಖಾಲಿ ಸಮುದ್ರವನ್ನು ಸೇರುತ್ತಿವೆ ಸೂಫಿ!

ಅಲ್ಲಿ ಧರ್ಮದ ಗೊಡವೆಯಿಲ್ಲ, ಚಂದ್ರ ಸೂರ್ಯನೆಂಬ ಭೇದವಿಲ್ಲ.

ನಕ್ಷತ್ರಗಳ ಹೊಳಪಿಗೆ ಕಚ್ಚಾಟವಿಲ್ಲ.

ಅಲ್ಲಿ ಪ್ರೀತಿಯ ತುಂಬಿ ,

ಇಲ್ಲಿ ದ್ವೇಷವ ಏಕೆ ಬಿತ್ತಿದೆ ಸೂಫಿ?

ಮಳೆಯಾಗಬಾರದೆ ಒಂದು ಸಲ ಸೂಫಿ

ಅಲ್ಲಲ್ಲಿ ಬಿರುಕು ಬಿಟ್ಟ ಗೋಪುರಗಳ ನಡುವೆ!

ಈ ಖಾಲಿ ಸಮುದ್ರಕ್ಕೆ ನೀರಾಗಬಾರದೆ

ನೀನು ಸೂಫಿ; ಪ್ರೀತಿರಸವುಕ್ಕೆ ಕಡಲಾಗಬಾರದೆ

ಸೂಫಿ ?

## ಪ್ರೀತಿಯ ಹೂಜಿಗೆ ಬಿದ್ದ ಧ್ಯಾನ!

ನನಗೆ ನಿದ್ದೆ ಬರುವುದಿಲ್ಲ  
ಕಾದ ಮಡಿಕೆಯಲ್ಲಿ ಕುದಿಯುವ ನೀರು ನಾನು!  
ದಾಹ ಬಂದಷ್ಟು ಆವಿಯಾಗುವ  
ನಿರಾಕಾರ ಸೃಷ್ಟಿಗೆ ಸದಾ ತಿರುಗಿ ಕುಣಿಯುವ  
ಸೂಫಿ ನಾನು!

ಮದ್ಯದ ಗಡಿಕೆಗಳಲಿ ಯಾರೋ ಧ್ಯಾನದ  
ಕುಡಿಕೆಗಳನ್ನು ಇಟ್ಟಿದ್ದಾರೆ;  
ಅಲ್ಲಲ್ಲಿ ಗುಲಾಬಿ ಹೂಗಳ ಕೂಯ್ದು  
ವೈನ್ ಮಾಡುವ ಹೂಜಿಗಳಲಿ ಕೊಳೆಯುತ್ತಿರುವ  
ಪ್ರೀತಿ ಯಾರಿಗೆ ಬೇಕು?

ಕುಣಿಯಬೇಕಷ್ಟೇ, ಕುಡಿದು ಮತ್ತನಾಗಿ  
ಲೋಕವ ಮರೆತು, ನಕ್ಕು ಬಿಡಬೇಕಷ್ಟೇ!  
ಈ ದುಃಖದ ಸಮುದ್ರದಲ್ಲಿ ಸುಖದ  
ದುಂಬಿಗಳಿರುವಾಗ ಪ್ರೇಮದ ಮಹಲುಗಳಿಗೆ  
ಕೊರತೆಯೇ?

ಹಾಡುತ್ತೇನೆ; ಕಲ್ಲುಗಳ ಮೇಲೆ ಕುಳಿತು  
ಅಳುತ್ತೇನೆ; ಚರಮಗೀತೆಗಳ ನೆನೆದು!  
ಸೂಫಿ ಕುಡಿಸಿದ ರಾಗಿ ಸೂಪಿನ ಮುಂದೆ  
ಹೇಳುತ್ತೇನೆ;  
ಈ ಜಗತ್ತು ದ್ರೋಹದ ಜಗತ್ತೆಂದು!  
ಈ ಜಗತ್ತು ಮೋಸದ ಜಗತ್ತೆಂದು  
ಈ ಜಗತ್ತು ಮಾಯದ ಜಗತ್ತೆಂದು.  
ಇಲ್ಲಿ ಆಡಂಬರಕ್ಕೆ ಮಣೆ,  
ಸುಳ್ಳಿಗೆ ಅಧಿಕಾರ; ಆಶ್ವಾಸನೆಯೆಂದು!

ಹುಚ್ಚನಂತೆ ನಗುತ್ತೇನೆ; ಈ ಸೃಷ್ಟಿಯ ವಿಪರೀತಕ್ಕೆ  
ಆಗಾಗ್ಗೆ ಬರೆಯುತ್ತೇನೆ; ಬದುಕು ದುರಂತವೆಂದು!  
ಕುಣಿದು ದಣಿವಾಗುವವರೆಗೂ ಕುಣಿಯುತ್ತೇನೆ!  
ಇನ್ನು ಕುಣಿದು ಮುಪ್ಪಿನ ಕಾಲ್ಡಿಡಿದು  
ಕನವರಿಸುತ್ತೇನೆ; ಸದಾ ಕನವರಿಸುತ್ತೇನೆ!  
ನೀನು ಸೃಷ್ಟಿಸಿದ ಬದುಕು ದುರಂತವೆಂದು!



## ಈ ಜಗತ್ತು ಸಾಯುತ್ತದೆ ಪ್ರಿಯೆ

ಈಗ ಇದ್ದ ಜಗತ್ತು  
ನಾಳೆ ಸಾಯುತ್ತದೆ ಗೆಳತಿ  
ಬಾ ಒಮ್ಮೆ ಕುಂತು  
ಮಾತನಾಡೋಣ!

ಈಗ ಅರಳಿದ ಹೂ  
ನಾಳೆ ಬಾಡಿ  
ಪರಿಮಳವ ತೊರೆದು  
ಸ್ವರ್ಗಸ್ಥವಾಗುತ್ತದೆ ಗೆಳತಿ  
ಬಾ , ಒಮ್ಮೆ ಸಿಕ್ಕಿ ಲೋಕಾಂತವ  
ಚರ್ಚಿಸೋಣ.

ಈಗ ಮೊಳಕೆ ಒಡೆದ  
ಬೀಜ ನಾಳೆ  
ವೃಕ್ಷವಾಗಿ ಬೆಳೆದು  
ಆಕಾಶಕ್ಕೆ ನೆಗೆಯಲು  
ಪ್ರಯತ್ನಿಸುತ್ತದೆ ಗೆಳತಿ  
ಬಾ , ಒಮ್ಮೆ ಈ ಜಗತ್ತಿನ ಬಗ್ಗೆ ಮಾತಾಡೋಣ !  
ಈಗ ಇದ್ದ ಜನ  
ಮನ , ದೇಶ ಎಲ್ಲವೂ  
ಮಾಯವಾಗುತ್ತದೆ ಗೆಳತಿ  
ಬಾ, ಒಮ್ಮೆ ಈ ಜಗತ್ತು ಸಾಯುವುದನ್ನು ನೋಡೋಣ!

## ಅವಳ ಜೊತೆ ಒಂದು ಕಾಫೀ

ಇಡೀ ದಿನ ಅವಳ  
ಜೊತೆ ಕೂತು ಮಾತನಾಡಬೇಕೆಂದು  
ಎಂದುಕೊಂಡಾಗೆಲ್ಲ ಅವಳು  
ಆಕಾಶದ ನಕ್ಷತ್ರಗಳೇ  
ಆಗುತ್ತಾಳೆ!

ಇಡೀ ಭಾನುವಾರ  
ಅವಳ ಜೊತೆ ಎಲ್ಲಾದರೂ  
ಹೋಗೋಣ ಎಂದುಕೊಂಡಾಗೆಲ್ಲ  
ಹೂಗಳಿಗೆ ಮುದ್ದ  
ನೀಡುತ್ತಾ  
ನನ್ನನ್ನೇ ಮರೆತು ಬಿಡುತ್ತಾಳೆ!

ಇಡೀ ವರ್ಷವೇ ಅವಳ  
ಜೊತೆ ಹೀಗೊಂದು ಕಾಫೀ  
ಕುಡಿಯೋಣ ಎಂದು ಕೊಂಡಾಗ  
ಅವಳು  
ಮುದುಡಿದ ಚಿಟ್ಟಿಯಾಗಿ  
ಹಾರಿ ಬಿಡುತ್ತಾಳೆ!

ಹೀಗೇ, ಅವಳ ಜೊತೆ  
ಕಳೆದ ದಿನಗಳು ನೀರಿಗೆ  
ನೆರಿಗೆ ಮೂಡಿಸಿ  
ಕಣ್ಣಿಗೆ ಮೀನಾಗಿ  
ಸುಳಿದಾಡುತ್ತಾಳೆ  
ಇಲ್ಲೇ ನನ್ನ ಏಕಾಂತದ  
ಕಾಫೀ ಪರಿಮಳದಲ್ಲಿ.

## ತೋರೆ ಸನ್ನಿಧಿಯ

ತೋರೆ ದಾರಿಯ  
ನಿನ್ನ ಸಂಗಡದ ಸನ್ನಿಧಿಯ  
ಈ ಕತ್ತಲ ಕಾಡಲ್ಲಿ  
ತೋಳಲಾಡಿದ್ದು ಸಾಕು  
ತೋರೆ ನಿನ್ನ ಸನ್ನಿಧಿಯ!

ಹೂಗಳೆಲ್ಲ ಚದುರಿ  
ವಿರಹದಿ ಬೆಂದವು  
ಮಿಂಚುಳ್ಳಿ ಹಕ್ಕಿಗಳು  
ಪ್ರಣಯಕ್ಕೆ ಸೋತವು  
ತೋರೆ ನಿನ್ನ ಸನ್ನಿಧಿಯ!

ಗಾಳಿ ಗಂಧವ ಮರೆತು  
ಬಿಮ್ಮನೆ ಮೈ ಮರೆತು ಅಳುತಿರುವುದು  
ಕಮಲದ ಹೂವಿನ ದಳಗಳು  
ಮುಖಗಳ ಮುಚ್ಚಿಕೊಂಡು  
ಮುನಿಸಿಕೊಂಡವು  
ಗೆಳತಿ, ತೋರೆ ನಿನ್ನ ಸನ್ನಿಧಿಯ!

ಹಿಂಗಾರಿನ ಮಳೆಯೂ ಪದೇ ಪದೇ  
ಸುರಿಯುತ್ತಿದೆ,

ನಿನ್ನ ನೆನಪುಗಳ ತರುತ್ತಲೇ ಇದೇ  
ತೋರೆ ಒಮ್ಮೆ ಗೆಳತಿ  
ನಿನ್ನ ಸನ್ನಿಧಿಯ!

ನಕ್ಷತ್ರಗಳೆಲ್ಲ ಸುಟ್ಟುಕೊಂಡು  
ವಿರಹದ ಬೇಗೆಯಲ್ಲಿ ಬೆಂದು  
ಆಕಾಶವೇ ಮುಸುಕಿದ ಹಾಗೆ  
ನಿನ್ನ ವಿಳಾಸವ ತೋರೆ  
ಗೆಳತಿ, ನಿನ್ನ ಸನ್ನಿಧಿಯ!

## ಒಂಟಿತನದ ಕಡಲು

ಬಯಲು ಹೇಳುತ್ತದೆ  
ನೀನು ಒಂಟಿ  
ಒಂದು ಮರ ಕೇಳುತ್ತದೆ  
ನೀನು ಒಂಟಿ

ನದಿಯೂ ಹೇಳುತ್ತದೆ  
ನೀನೊಬ್ಬ ಒಂಟಿ  
ಕಾಡು ಹೇಳುತ್ತದೆ  
ಇನ್ನು ನೀನು ಒಂಟಿಯೇ!

ಆಕಾಶ ಹಾಡುತ್ತದೆ  
ನೀನು ಒಂಟಿ  
ಸೂರ್ಯ ಚಂದ್ರರು  
ಹೇಳುತ್ತಾರೆ  
ನೀನೊಬ್ಬ  
ಒಂಟಿಯೆಂದು.

ಕೊನೆಗೆ ಕಡಲು ಕೂಡ  
ನನ್ನನ್ನು ಕೇಳುತ್ತದೆ  
'ನೀನು ಒಂಟಿಯೇ '  
ಎಂದು.  
ಕೇಳಿದ  
ಎಲ್ಲವೂ ಒಂಟಿ ಎಂದು  
ನಾನು ಹೇಗೆ ಹೇಳಲಿ ?

## ಪ್ರೇಮದ ಫಕೀರ

ಸಾಕಿ, ನಿನ್ನನ್ನು  
ಹುಡುಕಲು ಬಂದಿರುವ  
ಪ್ರೇಮದ ಫಕೀರ ನಾನು.  
ನಿನ್ನ ಹುಡುಕುವ  
ಧ್ಯಾನದಲ್ಲಿ ಮುಳುಗಿ ಹೋಗುವ  
ಪ್ರೀತಿ ಜೋಳಿಗೆಯ  
ಫಕೀರ ನಾನು!

ನಡೆದಷ್ಟು ಪ್ರೀತಿಯ ಚೆಲ್ಲಿ  
ಕುಂತಾಪು ಪ್ರೇಮದ ಬೀಜ  
ಬಿತ್ತಿ,  
ಹುಡುಕುತ್ತಿದ್ದೇನೆ ಸಾಕಿ,  
ನಿನ್ನ ಪ್ರೇಮದ ವಿಳಾಸ.

ನದಿಯಲ್ಲಿ ನೀರಾಗಿ  
ಚಂದ್ರನ ಕಣ್ಣಿಗೆ ಕನ್ನಡಕವಾಗಿ  
ತಿರುಗುತ್ತಿದ್ದೇನೆ ಸಾಕಿ,  
ನಿನ್ನ ಆತ್ಮ ಸಾಂಗತ್ಯವ.



ಕಬ್ಬಿನಲ್ಲಿ ಪ್ರೇಮದ ಸಿಹಿಯಾಗಿ  
ಹುಳಿ ಹಿಂಡಿದರು  
ಬೆರೆಯದ ಪ್ರೇಮದ ಸನ್ನಿಧಿಯಲ್ಲಿ  
ನಿನ್ನ ಸವಿ ಮಾತುಗಳ  
ಹುಡುಕುತ್ತಲೇ ಇದ್ದೇನೆ ಸಾಕಿ,  
ನಿನ್ನ ಪ್ರೇಮದ ಸನ್ನಿಧಿಯ.

ಬಂದಿದ್ದೇನೆ ಸಾಕಿ,  
ನಿನ್ನನ್ನು ನೋಡಲು ಫಕೀರನಾಗಿ  
ನೋಡು, ನೋಡು ಸಾಕಿ,  
ಬಂದಿದ್ದೇನೆ ಅತ್ಮವ ಬಿಟ್ಟು  
ನಿನ್ನ ಆತ್ಮವ ಸೇರಲು.

## ತಾವರೆಯ ಹೂಗಳು

ಅವಳಿಗಾಗಿ ತಾವರೆಯ  
ಹೂಗಳ ತಂದು ಪ್ರೇಮ  
ನಿವೇದನೆಯ ಮಾಡಿಕೊಂಡೆ;  
ಆಕಾಶವೇ ಮರುಗಿತ್ತು  
ಅವಳು ಜಪ್ ಎನ್ನಲಿಲ್ಲ.

ಅವಳಿಗಾಗಿ ಹೆಜ್ಜೇನಿನ  
ಮಧುವ ತಂದು  
ಪ್ರೇಮದ ನಿವೇದನೆಯ ಮಾಡಿಕೊಂಡೆ;  
ಹುಳುಗಳೆ 'ಥತ್' ಎಂದುಕೊಂಡವು  
ಅವಳು ತಿರುಗಿ ನೋಡಲಿಲ್ಲ.

ಅವಳಿಗಾಗಿ ಮುತ್ತಿನ ಮಳೆ ಕರೆದೆ  
ಬಾ ಒಮ್ಮೆಯಾದರೂ  
ನೆನೆಯೋಣ ಎಂದು  
ಕರೆದೆ;  
ಅವಳು ಮಬ್ಬಿನಲ್ಲಿ ಮಂಜಾಗಿ ಹೋದಳು.

ಅವಳಿಗಾಗಿ ತೂಗು ಮಂಚವ  
ತಂದು , ಬಾ ಒಮ್ಮೆ ಕೂತು

ಮಾತನಾಡೋಣ  
ಎಂದು ಕೇಳಿಕೊಂಡೆ ;  
ಅವಳು ಆಕಾಶದ  
ಗಾಳಿಯಲ್ಲಿ ಕುಳಿತು  
ಮಾಯವಾದಳು.

ಅವಳಿಗಾಗಿ ಕಾದೆ ಕಾದೆ  
ಮತ್ತೆ ಬರಲಿಲ್ಲ ಅವಳು,  
ಪ್ರೇಮದ ಹುಚ್ಚು ಪರಿಧಿಯಲ್ಲಿ  
ಪರದಾಡಿದೆ;  
ಅವಳ ದಾಸನಾಗಿ  
ಭೋರೆದ್ದು ಕೂಗಾಡಿದೆ  
ಆದರೆ,  
ಅವಳು ಸಿಗಲಾರದ  
ಹುಡುಕಲಾರದ ಪರಿಮಳ  
ಎಂದು ತಿಳಿದಿರಲಿಲ್ಲ.  
ಆದರೂ  
ಅವಳನ್ನು ಇನ್ನೂ  
ಹುಡುಕುತ್ತಲೇ ಇದ್ದೇನೆ  
ಈ ತಾವರೆ ಹೂಗಳ ಮಧ್ಯೆ.

## ಅವಳು ಹೇಳಿದ್ದು ನಿಜ

ಅವಳು ಹೇಳಿದ್ದು ನಿಜ  
ಇಲ್ಲಿ ಎಲ್ಲರೂ ಒಂಟಿತನದಲ್ಲಿ  
ನಿತ್ಯ ಸಾಯುತ್ತಾರೆ  
ಎಂದು.

ನಿಜ ಇಲ್ಲಿ ಎಲ್ಲರೂ  
ಒಮ್ಮೊಮ್ಮೆ ಉಪ್ಪು ನೀರು  
ಕುಡಿದು ಆಕಾಶದ  
ಸಿಹಿ ನೀರಿಗೆ ಬಾಯಿ  
ಒಡ್ಡುತ್ತಾರೆ.

ನಿಜ ಅವಳು  
ಹೇಳುತ್ತಿದ್ದಳು,  
ಈ ಸಮುದ್ರ ಒಂದಲ್ಲ  
ಒಂದು ದಿನ, ನಿಷ್ಕಲ್ಮಶದಿಂದ  
ಪ್ರೀತಿಸುತ್ತದೆ ಎಂದು  
ನದಿಗಳ ಪ್ರೇಮದ  
ನಿವೇದನೆಗೆ ಸ್ಪಂದಿಸುತ್ತದೆ ಎಂದು.

ಇಲ್ಲಿ ಅದೆಷ್ಟೋ ಒಂಟಿ  
ಹೂಗಳು ಸಾಯುತ್ತವೆ ,

ಅದೆಷ್ಟೋ ಒಂಟಿ ನದಿಗಳು  
ನಿಂತು ಹೋಗುತ್ತವೆ,  
ಅದೆಷ್ಟೋ ನೆನಪುಗಳು  
ಮರಳು ಗಾಡಿನಲ್ಲಿ  
ಮುಚ್ಚಿ ಹೋಗುತ್ತವೆ  
ಎಂದು ಹೇಳಿದ್ದಳು ನಿಜ .

ಅವಳ ಪ್ರೇಮವೂ  
ಒಂದಲ್ಲ ಒಂದು ದಿನ  
ಸಾಯುತ್ತದೆ ಎಂದೂ  
ಕೂಡಾ ಹೇಳಿದ್ದಳು  
ಕಲ್ಲಿಗೆ ಪ್ರೇಮದ  
ಪಾಠಗಳ ಹೇಳಿ  
ಹೊರಟು ಹೋದಳು  
ಹೀಗೆ ಸಮುದ್ರಗಳ  
ದಾಟಿ, ಅದೆಷ್ಟೋ  
ಕನಸುಗಳ ಮೀಟಿ.

## ಈ ಜಗತ್ತೆಂಬ ಪ್ರೇಮದ ಪರಿಧಿ

ಅವಳು ನನ್ನ ತೊಡೆಯ  
ಮೇಲೆ ಮಲಗಿಕೊಂಡು  
ಹೇಳಿದಳು;  
ಕಾಂತ ಈ ಜಗತ್ತು  
ಒಂದಲ್ಲ ಒಂದು ದಿನ  
ಸಾಯುತ್ತದೆ, ಅದು ಈ  
ಪ್ರೀತಿಗಾಗಿಯೇ  
ಇಡೀ ಜಗತ್ತು ಸಾಯುತ್ತದೆ,  
ನಿನ್ನನ್ನು ಬಿಟ್ಟು  
ಎಂದು ಆಲಂಗಿಸಿಕೊಂಡಳು.

ಮತ್ತೆ,  
ನನ್ನ ಎರಡು ಕೆನ್ನೆಗಳ  
ಹಿಡಿದು ಕೇಳಿಕೊಂಡಳು;  
ನೀನು ನನ್ನ ಬಿಟ್ಟು  
ಈ ಜಗತ್ತಿನಲ್ಲಿ  
ಒಬ್ಬನೇ ಒಬ್ಬನೇ  
ಚಂದ್ರನಾಗೆ, ಸೂರ್ಯನಾಗೆ  
ಇರುವೆಯಾ? ಇರುವುದಾದರೆ?

ಹೇಳು ಬಿಡು  
ನನಗೆ ಭೂಮಿಯಲ್ಲಿ  
ಅವಕಾಶವಿಲ್ಲ ನಿನ್ನ ಜೊತೆ  
ಬಾಳಲು, ಇರಲು  
ಹೊರಡುವೆ, ಇದ್ದೋ  
ರಾತ್ರಿಯ ಚಂದ್ರನಿಗೆ  
ಕಣ್ಣುಗಳು ಆಗಲು  
ಹೊರಟಿರುವೆ.

ಪ್ರಿಯಾ, ನೀನು ಇರುವೆಯ  
ಈ ಜಗತ್ತೆಂಬ ಪ್ರೇಮದ ಸನ್ನಿಧಿಯಲ್ಲಿ?  
ಬಯಸುವೆಯ,  
ಈ ಜಗತ್ತು ಎಂಬ ಒಂಟಿತನದಲ್ಲಿ?

## ಆ ಸಂಜೆ

ಅವಳು ಬರುವ ಹೊತ್ತಿಗೆ  
ಸಂಜೆ ಗುಲ್ಲನೆ ನಗುತ್ತಿತ್ತು  
ಮಂಚದ ನಾಲ್ಕು ಕಾಲುಗಳು  
ನೆಲದ ಸ್ಪರ್ಶವನ್ನು  
ಪಡೆದು ಮದ್ಯ ವ್ಯಾಮೋಹಿಗಳಾಗಿದ್ದವು.

ಸಂಜೆಯ ತಂಪು ಗಾಳಿಯು  
ಅವಳು ಬರುವ ದಾರಿಯನ್ನೆ  
ಕಾಯುತ್ತಿತ್ತು,  
ದುಂಡು ಮಲ್ಲಿಗೆಯ ಕಂಪು  
ಇಡೀ ಮನೆಯ ಸೂಸಿ  
ಅವಳ ಆಗಮನಕ್ಕೆ  
ಎದುರು ನೋಡುತ್ತಿತ್ತು!

ಅವಳ ಮುಖವು  
ತೊಳೆಯಲು ಆಕಾಶದ ನೀರು  
ಸುರಿಯಲು  
ಆರಂಭಿಸಿತು,  
ಮನೆಯ ದೀಪಗಳಲ್ಲಿ  
ಅವಳ ಕೋಮಲತೆ  
ಬೆಳಗುತ್ತಿತ್ತು.



ಈ ಸಂಜೆ  
ಏಕಾಂತದ ಹುಚ್ಚುತನ ಹಿಡಿಸಿ  
ಮೈಯೆಲ್ಲ ಬೆಂಕಿಯ  
ಹಚ್ಚಿತು.  
ಆತುಕೊಂಡ ಮಳೆಯ  
ನೀರಿಗೆ ಇನ್ನು ಮೈ  
ಬೆಂಕಿ ಉರಿಯ ತೊಡಗಿತು.

ಅವಳ ನೆನಪುಗಳು  
ಸುಳಿದಾಡತೊಡಗಿದವು  
ಅದೆಲ್ಲೋ ಹಾರಿ ಹೋದಂತೆ  
ಭಾಸವಾಗಿ ಮತ್ತೆ  
ಕಣ್ಣು ಬಿಟ್ಟು ನೋಡಿದಾಗ  
ಮನೆಯ ಬಾಗಿಲಲ್ಲಿ  
ಸಂಜೆಯ ದುಂಡು  
ಮಲ್ಲಿಗೆಯ ಪರಿಮಳ .

ಅವಳು ಬಂದಿರಬೇಕೆಂದು  
ನೋಡಿದೆ,  
ಚುಕ್ಕೆ ನಕ್ಷತ್ರಗಳ ನಡುವೆ  
ಮಿಂಚಿ, ನಕ್ಕು  
ಮರೆಯಾದಳು  
ಈ ಏಕಾಂತದ  
ಸಂಜೆಯ ದಿವಸ.

## ಈ ರಾತ್ರಿಗಳು ಕಾಡುತ್ತವೆ

ಏನೋ! ನಗರಗಳೇ ಸತ್ತ ಹಾಗೇ  
ಅಲ್ಲಲ್ಲಿ ಕಂಪನ  
ಚಿಟ್ಟಿಗಳ ಆತ್ಮಹತ್ಯೆ  
ದಾರಿಯಲ್ಲಿ ಸತ್ತವರ ಹೆಣಗಳು  
ಈ ರಾತ್ರಿಗಳು ಕಾಡುತ್ತವೆ ಗೆಳತಿ.

ಅಲ್ಲಿ ಹಸಿದವರ ಚೀರಾಟ  
ಇಲ್ಲಿ ಉಂಡವರ ಕೂಗಾಟ  
ಈ ನಗರವೇ;  
ನರಳುವ ಮಾದಕ ದನಿ  
ಈ ರಾತ್ರಿಗಳು ಕಾಡುತ್ತವೆ ಗೆಳತಿ.

ಅಲ್ಲಿ ಸಮುದ್ರ ಅಳುತ್ತದೆ  
ಚಂದ್ರ ತೊಟ್ಟಿಲಲ್ಲಿ ರಂಪಾಟ  
ಬೀದಿಗೆ ಬಂದು ಕೂಗುವ  
ನಾಯಿಗಳು;  
ಈ ನಗರಗಳೇ ಸತ್ತ ಹಾಗೇ  
ಈ ರಾತ್ರಿಗಳು ಕಾಡುತ್ತವೆ ಗೆಳತಿ.

ಹೂ ಬಿಟ್ಟ ಮರಗಳು  
ಗೂಡು ಕಟ್ಟಿದ ಹಕ್ಕಿಗಳು  
ನದಿಯಲ್ಲಿದ್ದ ಮೀನುಗಳು  
ಕೆಂಗಟ್ಟಿವೆ ಗೆಳತಿ;  
ಈ ರಾತ್ರಿಗಳು ಕಾಡುತ್ತವೆ ಗೆಳತಿ, ಕಾಡುತ್ತವೆ.

## ಈ ದಿನ ತುಂಬಾ ಇರುವುದಿಲ್ಲ

ಈ ದಿನ ತುಂಬಾ ಇರುವುದಿಲ್ಲ ಗೆಳತಿ  
ಗಾಳಿಯ ತರಹ  
ಬೆಂಕಿಯ ತರಹ  
ಮಿಂಚು ಹುಳುವಿನ  
ಹಾಗೆ  
ಮಿಂಚಿ ಹೊಸ ದಿನಗಳು  
ಬರುತ್ತಿವೆ ಗೆಳತಿ .

ಈ ದಿನಗಳು ತುಂಬಾ ಇರುವುದಿಲ್ಲ ಗೆಳತಿ,  
ಆಲಿಂಗನ, ಉತ್ಸುಗನ  
ಪ್ರೇಮದ ಪರಮ ಪರಿಧಿ  
ವಿರಹದ ಬೇಸಿಗೆ  
ಇವೆಲ್ಲ  
ಕ್ಷಣ ಹೂವಿನ ಅರಳುವಿಕೆ ಗೆಳತಿ .

ಈ ದಿನಗಳು ತುಂಬಾ ಇರುವುದಿಲ್ಲ ಗೆಳತಿ,  
ಏಕಾಂತದ ಬೇಸರ  
ನೋವಿನ ಕಥೆಗಳು  
ಪ್ರಣಯದ ಸಮುದ್ರ  
ಇವೆಲ್ಲವೂ  
ಅಲೆಗಳಲ್ಲಿ ಕೊಚ್ಚಿ ಹೋಗುತ್ತವೆ ಗೆಳತಿ .

ಈ ದಿನಗಳು ತುಂಬಾ ಇರುವುದಿಲ್ಲ ಗೆಳತಿ,  
ನಾನೂ ನೀನೂ  
ಎಲ್ಲರೂ, ಎಲ್ಲವೂ  
ಮಳೆ ಬರುವುದಕ್ಕೆ ಮುಂಚೆ  
ಮಿಂಚಿದ ಗುಡುಗಿನ  
ತರಹ ಮಾಯವಾಗುತ್ತವೆ  
ಗೆಳತಿ, ಈ ದಿನಗಳು ಇರುವುದಿಲ್ಲ ಗೆಳತಿ!

## ಮೋಡಗಳ ಬಿತ್ತಿ

ಗೆಳತಿ,

ಮೋಡಗಳ ಬಿತ್ತಿ  
ಪ್ರೇಮದ ಬೆಳೆಯ ಬೇಳೆಯೋಣ  
ಬಾ ಗೆಳತಿ.

ಆಕಾಶಕ್ಕೆ ನೊಗವ ಹೂಡಿ  
ಸೂರ್ಯ ಚಂದ್ರರ  
ಎತ್ತುಗಳ ಮಾಡಿ  
ಪ್ರೇಮದ ನಕ್ಷತ್ರಗಳ  
ಬಿತ್ತೋಣ ಬಾ ಗೆಳತಿ.

ಅಲ್ಲಲ್ಲಿ ಚದುರಿ ಹೋದ  
ನಕ್ಷತ್ರಗಳ ಹಿಡಿದು  
ಒಮ್ಮೆ ಕೂಡಿಸೋಣ  
ಬಾ ಗೆಳತಿ.  
ವಿಮುಖವಾದ ಮೋಡಗಳ  
ಎಳೆದು ಪ್ರೇಮ ಮುಖದ  
ಗಂಗೆಯ ಹರಿಸೋಣ  
ಒಮ್ಮೆ ಬಾ ಗೆಳತಿ.

ಮೋಡಗಳ ಬಿತ್ತಿ  
ಮೋಡಗಳ ಬೆಳೆದು  
ಒಮ್ಮೆ ಮಳೆಯಾಗಿ  
ಭೂಮಿಗೆ ಸುರಿಯೋಣ  
ಬಾ ಗೆಳತಿ.

## ಹಣ್ಣು ಎಲೆಗಳು ಕೇಳುತ್ತವೆ

ಚಳಿಗಾಲದ ಹಣ್ಣೆಲೆಗಳು  
ಕೇಳುತ್ತವೆ ಗೆಳತಿ ;  
ಸೂರ್ಯನಿಗೆ ಚಳಿಯಿಡಿಸಿ  
ಛೇಡಿಸುತ್ತವೆ ಗೆಳತಿ,  
ಈ ಚಳಿಗಾಲದ ಎಲೆಗಳು  
ಕೇಳುತ್ತವೆ ಗೆಳತಿ ನಿನ್ನ ಪ್ರೇಮದ  
ದಾರಿಗಳನ್ನು .

ಚಂದ್ರನಿಗೆ ಮುಖ ತೋಳೆದು  
ನಕ್ಷತ್ರಗಳಿಗೆ ಔತಣ ಕೂಟ  
ಏರ್ಪಡಿಸಿ ಕೇಳುತ್ತವೆ ಗೆಳತಿ;  
ಈ ಮಾವಿನ ಹೂವುಗಳು  
ಚಳಿಯ ತಂಡಿಯಲ್ಲಿ  
ಕೇಳುತ್ತವೆ ಗೆಳತಿ;  
ನಿನ್ನ ವಿಳಾಸ .

ಸಮುದ್ರಕ್ಕೆ ಶೀತ ಹೊಡೆದು  
ಮೀನುಗಳಿಗೆ ಚಳಿಯೆಬ್ಬಿಸಿ  
ಗಾಳಿಯೇ ಕಂಬಳಿ ಹೊದ್ದುವಂತೆ;  
ಚಳಿಗಾಲ ಹಣ್ಣೆಲೆಗಳ  
ಉದುರಿಸುತ್ತಾ ನಿನ್ನ  
ಸನಿಹವ ಬಯಸುತ್ತದೆ ಗೆಳತಿ,  
ಗಾಳಿಗೆ ಅಂಟಿದ ಪರಿಮಳದಂತೆ .

## ಅವಳದ್ದೇ ಭಯ

ಎಲ್ಲಿ ನರಿಗಳು  
ಅವಳ ಬೆನ್ನ ಹತ್ತುವವೋ  
ಎಲ್ಲಿ ಮೊಸಳೆಗಳ  
ಮೋಸಕ್ಕೆ ಗುರಿಯಾಗುವಳೊ.

ಎಲ್ಲಿ ಸರೋವರಕ್ಕೆ  
ಸಿಕ್ಕಿ ಮುಳುಗುವಳೊ  
ಎಲ್ಲಿ ಈ ಮೋಸದ  
ಪ್ರೀತಿಯಲ್ಲಿ ಸಾಯುವಳೊ,  
ಅವಳದ್ದೇ ಭಯ.  
ಈಗಲೂ ಅವಳು  
ಒಬ್ಬಳೇ ಹೊರಡುವಾಗ  
ನಕ್ಷತ್ರಗಳ ಕಾವಲು ಇದ್ದರೂ  
ನನಗೆ ಅವಳದ್ದೇ ಭಯ.

ಚಂದ್ರನಿಗೂ ಅತ್ಯಾಚಾರ  
ಆದ ಮೇಲೆ ಇನ್ನು  
ನನಗೆ ಅವಳದ್ದೇ ಭಯ.

## ಮಿಂಚುಳ್ಳಿ ಸಾಹಿತ್ಯ ಪತ್ರಿಕೆ

ಕನ್ನಡ ಸಾಹಿತ್ಯ ಪತ್ರಿಕೆಗೆ ನಿಮಗೆ ಸುಸ್ವಾಗತ. ಇಲ್ಲಿ ನೀವು ಕನ್ನಡದ ಕಥೆ, ಕವಿತೆ, ಅಂಕಣ, ವಿಮರ್ಶೆ, ಪುಸ್ತಕ ಪರಿಚಯ, ಪ್ರಬಂಧ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಮಿಂಚುಳ್ಳಿ ತ್ರೈಮಾಸಿಕ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಹಾಗೂ ಸಾಹಿತಿಗಳೊಂದಿಗೆ ನಡೆಸುವ ವಿಶೇಷ ಸಂದರ್ಶನಗಳನ್ನು ಓದಬಹುದು, ಅಲ್ಲದೇ ಮಿಂಚುಳ್ಳಿ ಪುಸ್ತಕದಂಗಡಿಯಲ್ಲಿ ಆನ್‌ಲೈನ್ ಮೂಲಕ ಕನ್ನಡದ ಪುಸ್ತಕಗಳನ್ನು ಖರೀದಿಸಲೂಬಹುದು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್‌ಬುಕ್ ಪುಟ ಮತ್ತು ವೆಬ್‌ಸೈಟ್ ವಿಳಾಸಕ್ಕೆ ಭೇಟಿಕೊಡಿ.

ವೆಬ್‌ಸೈಟ್ ವಿಳಾಸ:

<https://minchulli.com>

ಇ-ಮೇಲ್:

[editor@minchulli.com](mailto:editor@minchulli.com)

ಮಿಂಚುಳ್ಳಿ ಪುಸ್ತಕದಂಗಡಿ:

<https://minchulli.com/books>

ಫೇಸ್‌ಬುಕ್ ಪೇಜ್:

<https://www.facebook.com/minchullisahityapatrike>

ಟ್ವಿಟ್ಟರ್:

<https://twitter.com/MinchulliBooks>

ಇನ್‌ಸ್ಟಾಗ್ರಾಮ್:

<https://www.instagram.com/minchullisahityapatrike>

ಯೂಟ್ಯೂಬ್:

<https://www.youtube.com/@minchullisahityapatrike>





#184, 6ನೇ ಕ್ರಾಸ್, ಇಂದಿರಾ ಬಡಾವಣೆ  
ಗುರುಪುರ, ಶಿವಮೊಗ್ಗ-577201

## ನಮ್ಮ ಕೆಲವು ಪ್ರಕಟಣೆಗಳು

1	ಚೈತ್ರಾಕ್ಷಿ	ಕವಿತೆಗಳು ಸೂರ್ಯಕೀರ್ತಿ	120 ರೂ.
2.	ಕುದುರೆಯ ವ್ಯಥೆ	ಕವಿತೆಗಳು ಶಂಕರ್ ಸಿಹಿಮೊಗ್ಗೆ	100 ರೂ.
3	ಕಿರಂ ಹೊಸ ಕವಿತೆ 2023	ಸಂಪಾದಿತ ಕವಿತೆಗಳು ಶಂಕರ್ ಸಿಹಿಮೊಗ್ಗೆ & ಸೂರ್ಯಕೀರ್ತಿ	250 ರೂ.
4	ಪ್ರೇಮ ದೈವಿಕ ಪರಿಮಳ	ಕವಿತೆಗಳು ಸೂರ್ಯಕೀರ್ತಿ	100 ರೂ.
5	ಇರುವೆ ಮತ್ತು ಗೋಡೆ	ಕವಿತೆಗಳು ಶಂಕರ್ ಸಿಹಿಮೊಗ್ಗೆ	150 ರೂ.
6	ಬೆನ್ನೇರಿದ ಬಯಲು	ಕಥೆಗಳು ಶಂಕರ್ ಸಿಹಿಮೊಗ್ಗೆ	150 ರೂ.
7	Love is a Divine fragrance (An Anthology of world poetry)	Edited English Poems Suryakeerthy & Shankar Sihimogge	200 Rs.

ಸೂರ್ಯಕೀರ್ತಿಯವರ ಕವಿತೆಗಳು ಮೊದಲ ಸಾಲುಗಳಿಂದಲೇ ಓದುಗರನ್ನು ಸೆಳೆಯುತ್ತವೆ. 'ಪ್ರೀತಿ ಒಂದು ದೈವಿಕ ಪರಿಮಳ'ದಲ್ಲಿನ ಕವಿತೆಗಳು ಭಾವಗೀತಾತ್ಮಕ, ಭಾವನಾತ್ಮಕ, ನಿಕಟ, ಬೆಚ್ಚಗಿನ ಮತ್ತು ಓದುಗರಿಗೆ ಹತ್ತಿರವಾದ ಕವಿತೆಗಳಾಗಿವೆ. ಏಕೆಂದರೆ ಆಧ್ಯಾತ್ಮದ ಅಂಶವನ್ನು ಹೊಂದಿರುವ ಲೇಖಕರು ಅವರ ಪದ್ಯಗಳ ಮೂಲಕ ನಮ್ಮನ್ನು ಅಸ್ತಿತ್ವದ ಆಳವಾದ ಪ್ರಶ್ನೆಗಳಿಗೆ ಕರೆದೊಯ್ಯುತ್ತಾರೆ. ಪ್ರತಿ ಕವಿತೆಗಳೊಂದಿಗೆ ಲೇಖಕನು ನಮ್ಮನ್ನು ತನ್ನ ಸೂಕ್ತರೂಪದೊಳಗೆ ಕೊಂಡೊಯ್ಯುತ್ತಾನೆ, ಆ ದಿವ್ಯ ಜಗತ್ತಿನಲ್ಲಿ ನಮ್ಮನ್ನು ಕೂಡ ಭಾಗಗಳನ್ನಾಗಿ ಮಾಡುತ್ತಾನೆ.

- ಮಿಹಾಜ್ಜೋ ಸಿದ್ಧಿಸ್ಕಿ  
ಕವಿ, ಮೆಸಿಡೋನಿಯನ್



ಇಲ್ಲಿ ಬರೆದಿರುವ ಎಲ್ಲಾ ಕವಿತೆಗಳು, ಕವಿಯ ಬಾಯಿಂದ ಆಕಾಶಕ್ಕೆ ಚುಚ್ಚಿ ಪೋಣಿಸಿದಂತಿವೆ.

- ಎರಿಕ್ ನಗಲ್ ಚಾರ್ಲ್ಸ್  
ಕವಿ, ಬರಹಗಾರ  
ಕಿಂಗ್ಡಮ್ ಕಾಲೇಜ್ ಅಂಡನ್

ಪ್ರೀತಿ ಮತ್ತು ಶಾಂತಿಯ ಬಗ್ಗೆ ಹೇಳುವ ಈ ಸಂಕಲನವು ಭಾರತೀಯ ಆಧುನಿಕ ಆಧ್ಯಾತ್ಮಿಕತೆಯ ರುಜಿಯನ್ನು ಕವಿತೆಗಳ ಮೂಲಕ ಉಣಬಡಿಸುತ್ತದೆ. ಹಾಗೆ ಈ ಸಂಕಲನವು ದ್ವೇಷ ಮತ್ತು ಜನಪ್ರಿಯತೆಯ ಕಡೆಗೆ, ಮನುಷ್ಯರಿಗಿರುವ ಸಂದಿಗ್ಧತೆಯ ಬಗ್ಗೆ ಬರೆದಿರುವ ಒಂದು ಕಾವ್ಯಾತ್ಮಕ ನಾಟಕವಾಗಿದೆ.

- ತಾರೆಕ್ ಸಮಿನ್  
ಕವಿ, ಬಾಂಗ್ಲಾದೇಶ



ಮಿಂಚುಳ್ಳ  
ಪ್ರಕಾಶನ

₹ 100/-

ISBN 978-93-5780-380-9



9 789357 803809

www.mad.com